



GLITTEK GRANITES LTD

"Krishna", 7th Floor, 224, A.J.C. Bose Road, Kolkata - 700 017, India
Phone : 2287-7892, 2290-7902, Fax : (91)(33) 2287-8577

CIN : L14102KA1890PLC023497

03/09/2022

The officer,
The Stock Exchange, Mumbai
The Corporate Relation Department,
25th Floor,, New Trading Ring,
Rotunda Building, P.J.Towers
Dalal Street, Mumbai-400 001
Fax 022 22722037/39/41/61
Security Code: 513528

Dear Sir,

Sub: Public Announcement & Newspaper Publication in respect of information regarding 32nd Annual General Meeting

Pursuant to General Circular No. 20/2020 dated 5th May, 2020 issued by MCA, read with Regulations 47, 30 and Schedule III of the Securities and Exchange Board of India (Listing Obligations and Disclosure Requirements) Regulations, 2015, we hereby enclosed the copies of newspaper advertisements published in The Financial Express (English) all India Edition and Sanjevani (Kannada) vernacular language Newspaper in respect of information regarding the 32nd AGM of the Company.

The aforementioned newspaper publication may also be accessed on the website of the Company viz., www.glittek.com.

We request you to please take the above information on your records.

Thanking You,

Yours faithfully,
For Glittek Granites Limited

(Compliance officer)
Encl: a/a

GLITTEK GRANITES LIMITED
 CIN: L14102KA1990PLC023497
 Registered Office: Plot No. 42, KIADB Industrial Area, Hoskote, Bangalore - 562 114. Phone: (080) 27971565/566, Fax: (080) 27971567
 www.glittek.com, E-mail: info@glittek.com

NOTICE

NOTICE is hereby given that 32nd Annual General Meeting of the Company will be held on Monday, 26th September, 2022 at 12.30 p.m. via two-way Video Conferencing (VC facility) / Other Audio-Visual Means ("OAVM") ONLY to transact the business as set out in the Notice of the AGM.

In continuation with the General Circulars issued by the Ministry of Corporate Affairs dated April 8, 2020, April 13, 2020, May 5, 2020, 19/2021 and 2/2022 (collectively called "MCA Circulars") and the Securities and Exchange Board of India Circular dated May 12, 2020 ("SEBI Circular") and January dated 15, 2021, it has been decided by MCA and SEBI to allow companies to hold AGM/EGM without Physical presence of the members at a common venue.

The Company has been sending the Notice of the 32nd AGM along with the link for the Annual Report 2021-22 on Friday 2nd September, 2022, through electronic mode only, to those Members whose e-mail addresses are registered with the Company/Registrars and Transfer Agent ("RTA") and Depository participant(s). The requirement of sending physical copies of the Annual Report has been dispensed with vide MCA Circulars and SEBI Circular.

The e-copy of the Notice of the AGM along with the Annual Report of the Company is available on the website of the Company at <http://www.glittek.com> also accessed from the relevant section of the websites of the Stock Exchanges (i.e. BSE Limited ("BSE") at www.bseindia.com and National Stock Exchange of India Limited ("NSE") at www.nseindia.com and the website of Central Depository Services Limited ("CDSL") at www.evotingindia.com.

In compliance with Section 108 of Companies Act, 2013 and Rule 20 of the Companies (Management and Administration) Rules, 2014 and Regulation 44 of SEBI (LODR) Regulations, 2015, the Company is providing to its Members, the facility of remote e-voting before the AGM and during the AGM in respect of the businesses to be transacted at the AGM and for this purpose, by electronic means through e-voting Services provided by Central Depository Services (India) Limited (CDSL).

E-voting period will commence from **Friday 23rd September, 2022 (9.00 a.m. IST)** and ends on **Sunday 25th September, 2022 (5.00 p.m. IST)**. As the voting portal would be blocked after voting period is over, shareholders are requested to cast their votes during this period only.

The voting rights of Members shall be in proportion to the equity shares held by them in the paid up equity share capital of the Company as on 19th September 2022 (cut-off date).

The facility of remote e-voting shall also be made available during the Meeting and the Members attending the Meeting, who have not already cast their vote by remote e-voting shall be able to exercise their right during the Meeting. A person whose name is recorded in the Register of Members / Register of Beneficial Owners as on the Cut-Off Date only shall be entitled to avail the facility of remote e-voting before / during the AGM.

The members who have cast their vote by remote e-voting prior to the AGM may also attend the AGM but shall not be entitled to cast their vote again.

Any person, who acquires shares of the Company and becomes a Member of the Company after dispatch of the Notice and holding shares as of the cut-off i.e. September 26th, 2022, may obtain the login ID and password by sending a request at helpdesk.evoting@cdslindia.com. A person who is not a Member as on the cut-off date should treat the Notice of the AGM for information purpose only.

PROCESS FOR THOSE SHAREHOLDERS WHOSE EMAIL ADDRESSES ARE NOT REGISTERED WITH THE DEPOSITORIES FOR OBTAINING LOGIN CREDENTIALS FOR E-VOTING FOR THE RESOLUTIONS PROPOSED IN THIS NOTICE:

- For Physical shareholders- Please provide necessary details like Folio No., Name of shareholder, scanned copy of the share certificate (front and back), PAN (self attested scanned copy of PAN card), AADHAR (self attested scanned copy of Aadhar Card) by email to Company/RTA email id
- For Demat shareholders - Please provide Demat account details (CDSL-16 digit beneficiary ID or NSDL-16 digit DPID + CLID), Name, client master or copy of Consolidated Account statement, PAN (self attested scanned copy of PAN card), AADHAR (self attested scanned copy of Aadhar Card) to Company/RTA email id.

Shareholder will be provided with a facility to attend the AGM through VCOAVM through the CDSL e-Voting system. Shareholders may access the same at <https://www.evotingindia.com> under shareholders/members login by using the remote e-voting credentials. The link for VCOAVM will be available in shareholder/members login where the EVSN of Company will be displayed.

If you have any queries or issues regarding attending AGM & e-Voting from the e-Voting System, you may refer the Frequently Asked Questions ("FAQs") and e-voting manual available at www.evotingindia.com, or contact Mr. Moloy Biswas, Regional Manager, Kolkata at Phone (033) 2282-1376 or e-mail: helpdesk.evoting@cdslindia.com or moloyb@cdslindia.com under help section.

All grievances connected with the facility for voting by electronic means may be addressed to Mr. Rakesh Davi, Manager, (CDSL) Central Depository Services (India) Limited, A Wing, 25th Floor, Marathon Futurex, Mahatma Jai Compound, N.M. Joshi Marg, Lower Parel (East), Mumbai - 400013 or send an email to helpdesk.evoting@cdslindia.com or mcscsta@rediffmail.com or call on 022-23058542/43.

FURTHER NOTICE is also given pursuant to section 91 of the Companies Act, 2013 read with Regulation 42 of SEBI (LODR) Regulation, 2015, the Registrar of Members and Share Transfer Books of the Company will remain closed from Tuesday, 20th September 2022 to Monday 26th September 2022 (both days inclusive) for the purpose of Annual General Meeting.

For Glittek Granites Limited
 Sd/-
 Lata Bagri
 Company Secretary & Compliance Officer
 Place: Bangalore
 Date: September 3rd, 2022

NCDEX
National Commodity & Derivatives Exchange Limited
 CIN: U51909MH2003PLC140116
 Regd Office : Akruvi Corporate Park, 1st Floor, L.B.S. Road, Near G.E. Garden, Kanjurmgar West, Mumbai, Maharashtra 400078
 Ph: 022-66406789 | Email: askus@ncdex.com | Website: www.ncdex.com

NOTICE OF 19th ANNUAL GENERAL MEETING

Notice is hereby given that the Nineteenth Annual General Meeting ("AGM") of National Commodity & Derivatives Exchange Limited ("the Company") will be held on Monday, September 26, 2022 at 11:00 a.m. (IST) through Video Conferencing (VC)/Other Audio-Visual Means ("OAVM") to transact the business, as set out in the Notice of AGM dated August 12, 2022. Pursuant to the circulars issued by the Ministry of Corporate Affairs and Securities and Exchange Board of India, AGM will be held through VCOAVM.

In terms of said circulars, the AGM Notice along with the Annual Report for Financial Year 2021-22 have been sent in electronic mode to all the members on September 02, 2022 at their email addresses registered with the Company. The AGM Notice and Annual Report are also available on the website of the Company <https://www.ncdex.com>. The instructions for attending the AGM are provided in the said AGM Notice.

The documents pertaining to the items of business to be transacted at the AGM shall be available for inspection upto the date of the meeting.

For National Commodity & Derivatives Exchange Limited
 Sd/-
 Hoshi D. Bhagwaraj
 Company Secretary
 Place: Mumbai
 Date: September 02, 2022

बैंक ऑफ इंडिया
Bank of India BOI

Head Office, Information Technology Department, Star House-2, 8th floor, C-4, G-4, Block-Bandra-Kurla Complex, Bandra (E), Mumbai-400051 E-mail: headoffice.it@bankofindia.co.in

REQUEST FOR PROPOSAL FOR PROCUREMENT, INSTALLATION, COMMISSIONING AND MAINTENANCE OF SECOND MPLS LINKS AND EMPANELMENT OF VENDORS FOR DOMESTIC BRANCHES / OFFICES vide Ref no. BOI/HO/IT/IMPLS/RFP- 01/2022 Date 01.09.2022

The captioned RFP is available on Bank's corporate website www.bankofindia.co.in under "Tender" section since 01.09.2022. Subsequent changes if any, will henceforth be uploaded only on the website. The last date of submission: 30-09-2022

NATCO
NATCO Pharma Limited
 Regd. Office: NATCO HOUSE, Road No.2, Bangara Hills, Hyderabad-500034, Phone: 040-23947332, Email: investors@natcopharma.co.in, CIN: L24230TG1981PLC003201, www.natcopharma.co.in

NOTICE OF 39th ANNUAL GENERAL MEETING, INFORMATION ON REMOTE E-VOTING AND BOOK CLOSURE AND OTHER INFORMATION

Notice is hereby given that the 39th Annual General Meeting (AGM) of the Members of the Company will be held on Friday, the 30th day of September, 2022 at 10.30 a.m. Indian Standard Time (IST) through Video Conference (VC) or Other Audio Visual Means (OAVM) pursuant to and in compliance with all the applicable provisions of the Companies Act, 2013 and the Rules made there under and the Securities and Exchange Board of India ("SEBI") (Listing Obligations and Disclosure Requirements) Regulations, 2015, read with General Circular No. 14/2020 dated 8th April, 2020, 17/2020 dated April 13, 2020, 20/2020 dated 5th May, 2020, 02/2021 dated January 13, 2021, December 14, 2021 and May 05, 2022 and Securities and Exchange Board of India (SEBI) circulars dated May 12, 2020, January 15, 2021 and May 13, 2022 and other applicable circulars issued by the Ministry of Corporate Affairs ("MCA") and SEBI dated 12th May, 2020 and SEBI/HO/CFD/CMD2/CIR/2021/11 dated January 15, 2021 (collectively referred to as "relevant circulars"), to transact the business as set forth in the notice of AGM dated 9th August, 2022.

The Annual Report of the company for the financial year 2021-22 along with the notice of AGM and other reports / documents were sent to the members on 2nd September, 2022 through electronic mode only to all the members whose e-mail addresses are registered with the RTA or Company or made available by the Depositories as on 26th August, 2022. The AGM documents are available on the Company's website www.natcopharma.co.in and also on the website of the Stock exchanges i.e., BSE Limited at www.bseindia.com and National Stock Exchange of India Ltd. at www.nseindia.com respectively. Members are requested to note that physical / hard copies of the AGM documents will not be sent by the Company.

Instructions for remote e-voting during the AGM

Only members who hold shares either in physical mode or in dematerialized form, as on the cut-off date i.e. 23rd September, 2022 shall be entitled to cast their votes on all the resolutions set forth in the notice of the AGM using remote e-voting and through electronic system (e-voting) during the AGM. Provided by National Securities Depository Limited (NSDL).

The members are further informed that:

- The ordinary and special business as set out in the Notice of AGM may be transacted through voting by remote e-voting or e-voting system during the AGM.
- The remote e-voting period shall commence on Tuesday, 27th September, 2022 at 9.00 A.M. (IST) and ends on Thursday, 29th September, 2022 at 5.00 P.M. (IST). The remote e-voting shall be disabled by NSDL thereafter. Once the vote on a resolution is cast by the Member, he/she shall not be allowed to change it subsequently.
- The cut-off date for determining the eligibility of members to vote by remote e-voting or at the AGM is 23rd September, 2022. Any person who becomes a member of the Company after sending the notice of the meeting and holding shares as on the cut-off date i.e., 23rd September, 2022, may obtain the login ID and password by sending a request at evoting@nsdl.co.in or investors@natcopharma.co.in. However, if he/she is already registered with NSDL for remote e-voting then he/she can use his/her existing User ID and password for casting the vote.
- Members holding shares as on cut-off date and who have not already cast their vote by remote e-voting shall be able to exercise their right to vote through electronic voting system provided during the AGM. Members who have cast their vote by remote e-voting prior to the AGM may also attend the AGM through VCOAVM but shall not be entitled to cast their vote again.
- The instructions for remote e-voting, e-voting during the AGM, participation in the AGM through VCOAVM and manner in which the user id and passwords can be obtained by members whose email addresses are not registered with Company/Depository to enable them cast their vote and register their email address are provided in the Notice of AGM. The notice of AGM is available on Company's website www.natcopharma.co.in and also on the website of the stock exchanges i.e. BSE Limited and National Stock Exchange of India Limited (www.bseindia.com) and www.nseindia.com respectively and the website of NSDL viz <https://www.evoting.nsdl.com>.
- In case of any queries, you may refer to the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no.: 1800 1020 990 and 1800 22 44 30 or send a request to Mr. Amit Vishal, Assistant Vice President, NSDL at evoting@nsdl.co.in.

Members for joining the AGM through VC or OAVM:

Members holding shares as on cut-off date will be able to attend the AGM through VCOAVM or view the live web cast of AGM provided by NSDL at <https://www.evoting.nsdl.com> by using their remote e-voting login credentials and selecting the EVEN for Company's AGM. The detailed instructions to members for joining the AGM through VCOAVM is set out in the notice of AGM.

Manner of receiving AGM documents or user id and password for members whose email address are not registered with the Company / Depository are as follows:

Members who have not registered their email address are requested to send a request to the Registrars and Share Transfer Agents of the Company M/s. Venture Capital and Corporate Investments Pvt. Ltd or the Company at investor.relations@vcipc.com or investors@natcopharma.co.in respectively by providing their details to obtain the Notice of AGM.

The Registrar of Members and Share Transfer Books of the Company will remain closed from Tuesday, the 27th September, 2022 to Friday, 30th September, 2022 (both days inclusive) for the purpose of AGM.

for NATCO PHARMA LIMITED
 Sd/-
 Natish Ramesh
 Company Secretary & Compliance Officer
 Place: Hyderabad
 Date: 02.09.2022

PRECISION ELECTRONICS LIMITED
 CIN NO.: L32104DL1979PLC009590
 Registered office: D-10B1, New Friends Colony, New Delhi - 110025
 Email: cs@pel-india.in, Website: www.pel-india.in, Phone: 120 2551556/7, Fax: 120 2524337

NOTICE

a) Shareholders may note that the 43rd Annual General Meeting (AGM) of the Company will be held over Video Conference ("VC")/Other Audio Visual Means ("OAVM") facility on Wednesday, September 28, 2022, at 12:00 P.M. In view of the Covid-19 Pandemic, the Ministry of Corporate Affairs (MCA) vide MCA General Circular No. 03/2022 dated May 05, 2022, read with MCA General Circular No. 20/2020 May 05, 2020, General Circular No. 02/ 2021 dated January 13, 2021, General Circular No. 15/2021 dated December 08, 2021, and 21/2021 dated December 14, 2021, and SEBI vide Circular No. SEBI/HO/CFD/HIS/DIGHS-DIV2/P/C/R/2022/079 dated June 03, 2022, permitted companies to hold their AGM through Video Conferencing/Other Audio Visual Means without the physical presence of the Members at a common venue. Government of India and Securities and Exchange Board of India (SEBI) to transact the business that will be set forth in the Notice of the Meeting

b) In compliance with the above circulars, the Notice of the AGM along with the Annual Report for the financial year 2021-22 will be sent only by electronic mode to all the shareholders whose email addresses are already registered with the Registrar and Share Transfer Agent/ Depository Participant(s).

c) Manner of registering/updating email addresses:

- Shareholders holding share(s) in dematerialized form are requested to register their email addresses and mobile numbers with their relevant depositories through their depository participants.
- Shareholders holding share(s) in physical mode are requested to furnish their email addresses and mobile numbers with the Company's Registrar and Share Transfer Agent (Skyline Financial Services Pvt. Ltd.) at compliances@skymyera.com.

d) The Notice of the 43rd AGM and Annual Report for the financial year 2021-22 will also be made available on the Company's website at www.pel-india.in, websites of the Stock Exchanges i.e. BSE Limited at www.bseindia.com and on the website of NSDL at www.evoting.nsdl.com

e) Shareholders will have an opportunity to cast their vote remotely on the business as set forth in the Notice of the AGM through the electronic voting system. The manner of voting remotely for shareholders holding shares in dematerialized mode, physical mode, and for shareholders, who have not registered their email addresses will be provided in the Notice to the shareholders.

f) The 43rd AGM Notice will be sent to the shareholders in accordance with the applicable laws on their registered email addresses in due course.

For Precision Electronics Limited
 Sd/-
 Vrinda Mohan Gupta
 Place: Noida
 Date: September 03, 2022 Company Secretary cum Compliance Officer

SAL AUTOMOTIVE LIMITED
 (formerly Swraj Automotives Limited)
 CIN : L45202PB1974PLC003516
 Regd. Office: C -127, IV Floor, Saltguru Infotech, Phase VIII, Industrial Area, S.A.S.Nagar (Mohali), Punjab - 160062, Tel: 0172-4650377, Fax: 0172-4650377
 E-mail: kaushik.gagan@salautomotive.in, Website: www.salautomotive.in

NOTICE OF 47th ANNUAL GENERAL MEETING AND INFORMATION ON E-VOTING

Notice is hereby given that the 47th Annual General Meeting ("AGM") of the Members of SAL Automotive Limited ("the Company") will be held on Monday, 26th September, 2022 at 3:00 P.M. (IST) through Video Conferencing ("VC") / Other Audio Visual Means ("OAVM") to transact the business, as set out in the Notice of AGM.

The Company has sent the Notice of AGM along with the Annual Report for the financial year 2021-22 on 30th August, 2022 through electronic mode to the Members as on 26/08/2022 whose e-mail addresses are registered with the Company/Registrar and Share Transfer Agent/Depository Participant(s) in compliance with the General Circular No. 2/2022 dated May 05, 2022, 20/2021 dated December 8, 2021 along with General Circular Nos. 10/2021 dated June 23, 2021, 39/2020 dated December 31, 2020, 33/2020 dated September 28, 2020, 22/2020 dated June 15, 2020, 17/2020 dated April 13, 2020 and 14/2020 dated April 8, 2020 issued by the Ministry of Corporate Affairs (collectively referred to as "MCA Circulars") and Securities and Exchange Board of India ("SEBI") circular SEBI/HO/CFD/CMD2/CIR/P/2022/62, SEBI/HO/CFD/CMD2/CIR/P/2021/11 and SEBI/HO/CFD/CMD2/CIR/P/2020/79 dated May 13, 2022, January 15, 2021 and May 13, 2020, respectively issued by the Securities and Exchange Board of India ("SEBI") (collectively referred to as "Applicable Circulars") and Regulation 44 of the SEBI (Listing Obligation and Disclosure Requirements) Regulations, 2015 ("Listing Regulations").

The Notice and the Annual Report for the financial year 2021-22 are also available on the Company's website and can be accessed via AGM-EGM Notice Scrutinizer Report | SAL Automotive Ltd. on the website of the Stock Exchange, i.e. BSE Limited at www.bseindia.com and also on the website of National Securities Depository Limited ("NSDL") at www.evoting.nsdl.com.

The Company has engaged the services of NSDL as the authorized agency for conducting of the AGM electronically and for providing e-Voting facility.

As per the provisions of Section 103 of the Companies Act, 2013 ("Act") shareholders attending the AGM through VCOAVM will be counted for the purpose of reckoning the quorum. Facility for appointment of proxy will not be available for the AGM.

Remote e-Voting and e-Voting during the AGM

In compliance with the provisions of Section 108 of the Act read with Rule 20 of the Companies (Management and Administration) Rules, 2014, as amended from time to time and Regulation 44 of the Listing Regulations, Members will be provided with the facility to cast their votes on all resolutions set forth in the Notice of AGM using electronic voting system, i.e., through remote e-Voting provided by NSDL prior to the meeting and during the AGM.

The remote e-Voting facility will commence on: **Friday, September 23, 2022, at 9.00 a.m. IST**

The remote e-Voting facility will end on: **Sunday, September 25, 2022, at 5.00 p.m. IST**

During this period the Members can select the EVEN 121467 to cast their vote through remote e-Voting. The e-Voting module will be disabled by NSDL for voting thereafter i.e., voting shall not be allowed beyond 5:00 p.m. on September 25, 2022.

Facility for voting electronically shall also be made available during the AGM to those Members who attend the AGM and who have not already cast their vote. The Members who have cast their vote by remote e-voting prior to the AGM may also attend/participate in the AGM through VC / OAVM but shall not be entitled to cast their vote again. Once the vote on a resolution is casted, the member shall not be allowed to change it subsequently.

A person, whose name is registered in the Register of Members as on the cut-off date, that is, Monday, September 19, 2022, only shall be entitled to avail the facility of remote e-Voting before or during the AGM.

The voting rights of the Members shall be in proportion to the equity shares held by them in the paid-up equity share capital of the Company as on September 19, 2022. Any person, who becomes a member of the Company after the dispatch of Notice and holding shares as on the cut-off date, or any Member who has forgotten the User ID and Password, may obtain / generate / retrieve the User ID and Password from NSDL as per the detailed procedure provided in the Notice of AGM.

Joining the AGM through VCOAVM:

Members will be able to attend the AGM through VCOAVM by login at NSDL e-voting system and also cast vote during the AGM in case they have not voted during remote e-Voting period. The information about login credentials and steps to be followed for attending the AGM through VCOAVM and casting vote through remote e-Voting are provided in the Notice of AGM.

Manner for updating / registering the email address:

- Members holding shares in physical form,** Those members whose email IDs are not registered, are requested to register their email ID with Registrar & Share Transfer Agent i.e. MCS Share Registrar Agent Limited by writing an email either to the R&TA at admin@mcsharetransfer.com or to the Company at kaushik.gagan@salautomotive.in along with folio number, name of shareholder, scanned copy of the share certificate (front and back), PAN card (self-attested scanned copy) and AADHAR (self-attested scanned copy).
- Members holding shares in dematerialized form,** who have not registered their e-mail address with the Company are requested to intimate any change in their email address to the Depository Participants with whom they are maintaining their demat accounts.

Members who have acquired shares of the Company after the dispatch of this Notice and holding shares as on the cut-off date / member who has forgotten the User ID and Password, may approach NSDL at evoting@nsdl.co.in, for issuance of User ID and Password for exercising their right to vote by electronic means. However, if he/she is already registered with NSDL for remote e-voting then he/she can use his/her existing User ID and Password for casting the vote.

In case of any queries for voting through electronic means, you may refer the 'Frequently Asked Questions' (FAQs) for members and e-Voting User Manual available at the 'Downloads' section of <https://www.evoting.nsdl.com>. Members are requested to note the following contact details for addressing queries/grievances, if any, related to e-Voting/AGM:

Ms. Sarita Mote, Assistant Manager,
 NSDL, 4th Floor, 'A' Wing, Trade World, Kamala Mills Compound, Senapati Bapat Marg, Lower Parel, Mumbai 400 013,
 e-mail: evoting@nsdl.co.in, toll free no.: 1800 1020 990/1800 224 430.
 By Order of the Board of Directors
 For: SAL Automotive Limited
 Sd/-
 Gagan Kaushik
 Date : 31st August, 2022
 Place : Ghaziabad Company Secretary

Reliance Communications Limited
 H Block, 1st Floor, Dhirubhai Ambani Knowledge City, Navi Mumbai - 400 710

Notice to Members

Notice calling the 18th Annual General Meeting ("AGM") of the Members of the Company, scheduled to be held, in compliance with all applicable provisions of the Companies Act, 2013 and Rules made there under and Securities and Exchange Board of India ("SEBI") (Listing Obligations & Disclosure Requirements) Regulations, 2015, read with applicable circulars issued by Ministry of Corporate Affairs ("MCA") and ("SEBI"), through Video Conference ("VC") / Other Audio Visual Means ("OAVM") on Saturday, September 24, 2022 at 11:30 A.M. (IST) and the standalone and consolidated financial statements for the financial year 2021-22, along with Director's Report, Auditor's Report and other documents required to be attached thereto have been sent to the members of the Company on September 02, 2022, electronically on their email ids registered with the Company/Depository Participant(s).

The Notice of the AGM and the aforesaid documents are available on the Company's website at www.rcom.co.in and website of the Stock Exchanges i.e. BSE Limited ("BSE") and National Stock Exchange of India Limited ("NSE") at www.bseindia.com and www.nseindia.com, respectively and on the website of Company's Registrar and Transfer Agent i.e. Kfintech Technologies Limited ("Kfintech"), at www.kfintech.com. The Facility for appointment of proxy will not be available for the AGM and the instructions for joining the AGM electronically are provided in the Notice of the AGM.

Remote e-voting and e-voting during AGM

The Company is providing to its members facility to exercise their right to vote on resolution proposed to be passed at AGM by electronic means ("e-voting"). Members may cast their votes remotely on the dates mentioned herein below ("remote e-voting"). The Company has engaged the services of Kfintech as the authorized agency for conducting the e-AGM and for providing e-voting facility.

Information and instructions comprising the manner of voting, including voting remotely by Members holding share(s) in dematerialized mode, physical mode and for Members who have not registered their e-mail address have been provided in the Notice of the AGM. The manner in which persons who became members of the Company after dispatch of the Notice of the AGM and holding shares as on the Cut-off date (mentioned herein below) / Members who have forgotten the User ID and Password, can obtain / generate the same has also been provided in the Notice of the AGM.

The remote e-voting facility will be available during the following voting period:

Commencement of remote e-voting - 10.00 a.m. (IST) on Tuesday, 20th September, 2022

End of remote e-voting - 5.00 p.m. (IST) on Friday, 23rd September, 2022

The remote e-voting will not be allowed beyond the aforesaid date and time and the remote e-voting module shall be forthwith disabled by Kfintech upon expiry of the aforesaid period.

Members attending the AGM who have not cast vote(s) by remote e-voting will be able to vote electronically ("Insta Poll") at the AGM.

A person whose name is recorded in the Register of Members as on the 'cut-off date' i.e. Saturday, September 17, 2022 only shall be entitled to avail the facility of remote e-voting or for voting through Insta Poll.

Manner of Registering / updating email addresses:

- Members holding shares in physical mode and who have not registered/updated their email addresses with the Company, are requested to register / update their email addresses by submitting Form ISR-1 (available on the website of the Company) duly filled and signed along with requisite supporting documents to Kfintech at Selenium Tower B, Plot 31-32, Gachibowli, Financial District, Nanakramguda, Serilingampally, Hyderabad-500 032.
- Members holding shares in dematerialized mode, who have not registered/updated their e-mail address, are requested to register/update the same with Depository Participant(s) where they maintain their demat accounts.

Queries/grievances, if any, with regard to e-voting, may be addressed to the Company Secretary through email at rcom.investors@reliancecda.com or call at +914067161500 OR may please visit Help and FAQs section available at Kfintech's website <https://evoting.kfintech.com> OR contact toll free no. (India) 1800 4250 999.

Joining the AGM through VC/OAVM:

Members will be able to attend the AGM through VC/OAVM and the information about login credentials to be used and the steps to be followed for attending the AGM are explained in note no. 13 of the Notice of the AGM. Members who have cast their vote(s) by remote e-voting may also attend the AGM but shall not be entitled to cast their vote(s) again at the AGM.

For Reliance Communications Limited
 (Company under Corporate Insolvency Resolution Process)
 Sd/-
 Rakesh Gupta
 Company Secretary & Compliance Officer
 (Membership No.: F5951)
 Registered Office: Reliance Communications Limited
 H Block, 1st Floor, Dhirubhai Ambani Knowledge City, Navi Mumbai - 400 710
 CIN: L45309MH2004PLC147531
 Tel: +91 22 30386286, Website: www.rcom.co.in

(Reliance Communications Limited is under corporate insolvency resolution process pursuant to the provisions of the Insolvency and Bankruptcy Code, 2016. With effect from June 28, 2019, its affairs, business and assets are being managed by, and the powers of the board of directors are vested in, the Resolution Professional, Mr. Anish Niranjana Nanavaty, appointed by Hon'ble National Company Law Tribunal, Mumbai Bench, vide order dated June 21, 2019 which was published on the website of the Hon'ble National Company Law Tribunal, Mumbai Bench on June 28, 2019.)

Place : Navi Mumbai
 Dated : September 02, 2022

Best Agrolife Limited
 CIN: L74110DL1992PLC116773
 Regd. & Corporate Office: B-4, Baganwala Pass Nagar, East Punjabi Bagh, New Delhi - 110026
 Ph: 011-45803300 | Email: info@bestagrolife.com | Website: www.bestagrolife.com

INFORMATION REGARDING 31st ANNUAL GENERAL MEETING OF THE COMPANY

In compliance with the applicable provisions of the Companies Act, 2013 (the Act) and rules made thereunder and the SEBI (Listing Obligations and Disclosure Requirements) Regulations, 2015 read with the General Circulars 2/2022 and 19/2021, other circulars issued by the Ministry of Corporate Affairs (MCA) and Circular SEBI/HO/CFD/CMD2/CIR/P/2022/62 dated May 14, 2022 issued by SEBI (hereinafter collectively referred to as "the Circulars"), the 31st Annual General Meeting ("AGM") of the Members of BEST AGROLIFE LIMITED will be held on Wednesday, September 28, 2022 at 12:30 PM (IST) through Video Conferencing ("VC")/Other Audio Visual Means ("OAVM") to transact the business set forth in the Notice of AGM. Members attending the AGM through VC / OAVM shall be reckoned for the purpose of quorum under Section 103 of the Act.

In accordance with the MCA Circulars and SEBI Circulars, the Notice of AGM and the Financial Statements for the Financial Year 2021-22 along with Reports of the Board of Directors and the Auditors and other documents required to be attached thereto (collectively referred to as "Annual Report") will be sent only through electronic mode to those Members whose email addresses are registered with the Company/Depository Participant(s) (DPs). The instructions for joining and manner of participation in the AGM has been provided in the Notice of the AGM.

Members, who are holding shares in physical/ electronic form and their e-mail addresses are not registered with the Company/ their respective Depository Participants, are requested to register their e-mail addresses at the earliest by sending scanned copy of a duly signed letter by the Members mentioning their name, complete address, folio number, number of shares held with the Company along with self-attested scanned copy of the PAN Card and self-attested scanned copy of any one of the following documents viz. Aadhar Card, Driving Licence, Election Card, Passport, utility bill or any other Government document in support of the address proof of the Members as registered with the Company for receiving the Annual Report 2021-22 along with the AGM Notice by email to info@bestagrolife.com or info@skylinert.com. Members holding shares in demat form can update their email address with their Depository Participants. The shareholders may also contact to the Company at our Corporate Office in case of any clarification to register their email id & mobile number.

Members holding shares in physical form who wish to avail NECS facility may authorize the Company with their NECS mandate in the prescribed form, which can be downloaded from the Company's website www.bestagrolife.com and the requests for payment of dividend through NECS should be sent latest by 21st September, 2022 at info@bestagrolife.com and members holding shares in demat form who wish to avail NECS facility, may send mandate in the prescribed form to their respective Depository Participants.

The Company is providing remote e-voting facility to all its members to cast their votes on the resolutions set out in the Notice of the AGM. Additionally, the Company is also providing the facility of voting through e-voting system during the AGM. Detailed procedure for casting votes through remote e-voting/ e-voting has been provided in the Notice of the AGM.

The Company has fixed the record date September 21, 2022 for the purpose of determining the member entitled for receiving dividend for the financial year 2021-22 and the said notice is also available on the website of the company at www.bestagrolife.com.

The Notice of the AGM along with Annual Report will be placed on the website of the Company i.e. www.bestagrolife.com and on the website(s) of Stock Exchanges i.e. www.bseindia.com

For Best Agrolife Limited
 Sd/-
 Astha Wahli
 CS & Compliance Officer
 Place: New Delhi
 Date: 2nd September, 2022

KPL INTERNATIONAL LIMITED
 CIN: U23209DL1974PLC029068
 Regd. Office: 212A, 216 & 222, 2nd Floor, Indraprastha, 21, Barakhamba Road, New Delhi - 110 001
 Phone: +91 11 43579200, Fax: +91 11 23355824
 Email: info@kplint.com, Website: www.kplint.com

NOTICE OF THE ANNUAL GENERAL MEETING

Notice is hereby given that the 48th Annual General Meeting of the members of the Company will be held on Monday, the 26th Day of September, 2022 at 11.30 A.M. at the Registered Office of the Company at 212A, 216 & 222, 2nd Floor, Indraprastha 21, Barakhamba Road, New Delhi-110001 to transact the business as set out in the notice being sent to all members of the Company.

By order of the Board
 Sd/-
 Karishma
 Company Secretary
 Place : New Delhi
 Date : 03.09.2022

SKYLINE INDIA LIMITED
 Regd. Off. 1E/4, Jhandewalan Extension, New Delhi 110055 India.
 CIN: L51908DL1985PLC075875 Website: www.skylineindia.com, Email: skylineindia@skylineindia.com Ph No 011-23441110

NOTICE

NOTICE is hereby given that the 26th Annual General Meeting of the Company is scheduled to be held on Friday, 30th September, 2022 at 11:30 A.M. at 1E/4, Jhandewalan Extension, New Delhi-110055 India to transact the business as set out in the Notice of AGM dated 01st September, 2022. The Notice concerning the 26th AGM and the Annual Report for the financial year 2021-22 have been sent to the members electronically to the e-mail id registered by them with the

ಮಳೆಹಾನಿಗೆ ತಕ್ಷಣವೇ ಪರಿಹಾರ

ಮಂಡ್ಯ, ಸಿ.3: ಮಳೆಯಿಂದ ಆದ ಹಾನಿಗೆ ತಕ್ಷಣವೇ ಪರಿಹಾರ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಲಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.



ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು. ಜಿಲ್ಲೆಯ ಜನರ ಜೀವನಾಡಿ ಮೈಶುರ್ ಸಕ್ಕರೆ ಕಾರ್ಪೊರೇಷನ್ ಆರಂಭ ವಿಚಾರದಲ್ಲಿ ಸರ್ಕಾರ ನುಡಿದಂತೆ ನಡೆದಿದೆ. ಕಾರ್ಪೊರೇಷನ್ ಆರಂಭ ಕುರಿತು ಸಂಸದರಾದ ಸುಮಲತಾ ಅಂಬರೀಶ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆಹಾನಿ, ಜಾನುವಾರು ಸಾವು, ಮನೆಗಳ ಹಾನಿಗಳಿಗೆ ತಕ್ಷಣವೇ ಹಣಬಿಡುಗಡೆ ಮಾಡಿಸಲಾಗುತ್ತಿದೆ ಎಂದರು. ರಸ್ತೆ ಹಾಗೂ ಗುರುವು, ಕೆರೆ ಒಡೆದು ಹೋಗಿರುವುದು ಇತ್ಯಾದಿ ಹಾನಿಯ ಅಂದಾಜನ್ನು ಮಳೆ ನಿಂತ ಮೇಲೆ ಮಾಡಲು ಸಾಧ್ಯ. ಕೆ.ಆರ್.ಪೇಟೆ, ಮದ್ದೂರುಗಳಲ್ಲಿ ಸಾಕಷ್ಟು ಹಾನಿಯಾಗಿದೆ.

ಇದಕ್ಕೆ ಸರ್ಕಾರ ಸಂದಿಸಿದೆ. ಮುಖ್ಯಮಂತ್ರಿಗಳಿಗೆ ಮಂಡ್ಯ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಜಿಲ್ಲೆಗೆ ಅಗತ್ಯವಾದ ಅನುದಾನ ಬಿಡುಗಡೆಯಾಗುವ ಭರವಸೆ ಇದೆ ಎಂದರು. ಹಾನಿಯ ವರದಿಯನ್ನು ಅಧಿಕಾರಿಗಳಿಂದ ತರಿಸಿಕೊಂಡು ಸರ್ಕಾರಕ್ಕೆ ನೀಡಿ ಅನುದಾನ ತರಿಸಿಕೊಡುವ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಶ್ ಇತರರು ಉಪಸ್ಥಿತರಿದ್ದರು.

ಎಪಿಎಂಸಿಗಳಿಂದ ರೈತರಿಗೆ ಅನುಕೂಲ-ವೈಸಂಪಂಗಿ



ಕೆಪಿಎಫ್.ಸಿ.3: ಕೆಪಿಎಫ್ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಮಂಡಳಿ ನೂತನ ಕಚೇರಿಯನ್ನು ಟೀಪ್ ಕತ್ತರಿಸುವ ಮೂಲಕ ಪೋರಂಭೋತ್ಸವಕ್ಕೆ ಮಾಜಿ ಶಾಸಕ ಸಂಪಂಗಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಸಂಪಂಗಿ ಬಂಗಾರಪೇಟೆ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಮಂಡಳಿಯಿಂದ ತಾಲ್ಲೂಕಿನಿಂದ ಪ್ರತ್ಯೇಕಗೊಂಡು ಕೆಪಿಎಫ್ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದರು ಸಹ ಇದು ಸಹಕಾರಿತ್ವವಾಗಿರುವುದರಿಂದ ಇಲ್ಲ ಅನುಕೂಲ ಕಾರಣಕ್ಕೂ ರಾಜಕೀಯ ಅಸಕ್ತಿಗಳೇ ಮಾಡಿದಾರೆಯೆಂದು ಅಲ್ಲೂಕಿನ ರೈತರಿಗೆ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಕೈಗೊಳ್ಳಲಿ ಸಹಕಾರಿ ಕ್ಷೇತ್ರವನ್ನು ಬಲಪಡಿಸಬೇಕಾದ ಅಗತ್ಯವಿರುವುದರಿಂದ ಅಲ್ಲೂಕಿನ ಸಹಕಾರಿಯರೊಂದಿಗೆ ಉನ್ನತ ಸ್ಥಾನಕ್ಕೆ ಏರಿಸುವ ಕೆಲಸವನ್ನು ಮಾಡಬೇಕು ಎಂದರು. ನೂತನ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿದಾಗ ಬಂಗಾರಪೇಟೆ ಕ್ಷೇತ್ರದಲ್ಲಿ ಇದ್ದಂತಹ ವ್ಯವಸಾಯೋತ್ಪನ್ನಗಳ ಮಾರಾಟ ಮಂಡಳಿ ನಮ್ಮ ತಾಲ್ಲೂಕಿನಲ್ಲೂ ಪ್ರಾರಂಭಗೊಳ್ಳಬೇಕು ಇದರಿಂದ ರೈತರಿಗೆ ಒಡ ಕುಟುಂಬಗಳಿಗೆ ಅನುಕೂಲ ಪಡೆಯುವಂತೆ ಅಗಬೇಕು ಎಂದು ಸರ್ಕಾರದ

ಸಂಭಂದಪಟ್ಟರೊಂದಿಗೆ ಮನವಿ ಸಲ್ಲಿಸಿದರೆ ಮೇರೆಗೆ ಕೆಪಿಎಫ್ ತಾಲ್ಲೂಕಿನಲ್ಲಿ ವ್ಯವಸಾಯೋತ್ಪನ್ನಗಳ ಮಾರಾಟ ಮಂಡಳಿ ಪ್ರಾರಂಭಕ್ಕೆ ಅನುಮತಿ ದೊರಕಿದ ಈ ಮಂಡಳಿ ಮೂಲಕ ಇ ಸ್ಥಾನ ಮತ್ತು ರೈತರಿಗೆ ಗೋಲ್ಡನ್ ವಿತರಣೆ ಹಾಗೂ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಇವರಿಂದ ಈ ಭಾಗದಲ್ಲಿ ರೈತರು ಸರ್ಕಾರದ ಅನುಕೂಲವಾಗಲಿವೆ ಮಂಡಳಿ ಇದ್ದರೆ ಅಂಜಿಗಾಲು ಇದ್ದು ಇನ್ನು ಹೆಚ್ಚು ಬೆಳವಣಿಗೆ ಕಾಣಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಈ ವೇಳೆ ಬಂಗಾರಪೇಟೆ ವ್ಯವಸಾಯೋತ್ಪನ್ನಗಳ ಮಾರಾಟ ಮಂಡಳಿ ಅಧ್ಯಕ್ಷ ರಾಜೇಶ್ವರಿ, ಉಪಾಧ್ಯಕ್ಷ ಪಿ.ಬಿ.ದೇವೇಂದ್ರ, ಕೃಷ್ಣಮೂರ್ತಿ, ನರಸಿಂಹಪ್ಪ, ನಾರಾಯಣಸ್ವಾಮಿ, ಸುಜಾತಾಶಿವಪ್ಪ, ಎಲ್ಲ ಮೈಗ್ರಂಟೆ ಸಮಸಾಮಾಜಿಕ, ಶಿವಶಂಕರ್, ಸನಾಂದರೇಡ್ಡಿ, ಲಕ್ಷ್ಮಿ ನಾರಾಯಣಮೂರ್ತಿ, ಮರುಷೋತ್ತಮ ವೆಂಕಟರೇಡ್ಡಿ ಮಾಜಿ ಗ್ರಾಮಪಂಚಾಯಿ ಅಧ್ಯಕ್ಷ ಜಯರಾಮರೇಡ್ಡಿ, ಕಣ್ಣೂರು ವಿಜೇಶ್ ಕುಮಾರ್, ರಾಮಸಾಗರ ಅತ್ತರ್ ಹಾಗೂ ಇತರರು ಹಾಜರಿದ್ದರು.

ಇಂದು ನಾಳೆ 70ನೇ ರಾಷ್ಟ್ರೀಯ ದೇಹಧಾರ್ಡ್ಯ ಸ್ಪರ್ಧೆ

ಬೆಂಗಳೂರು, ಸಿ.3: ಕರ್ನಾಟಕ ದಾಡಿ ಬಿಲ್ಯೂ ಅಂಡ್ ಫಿಟ್ನೆಸ್ ಅಸೋಸಿಯೇಷನ್ ಏರ್ಪಡಿಸಿ 70ನೇ ರಾಷ್ಟ್ರೀಯ ದೇಹಧಾರ್ಡ್ಯ ಸ್ಪರ್ಧೆ ಈ ಬಾರಿ ಬೆಂಗಳೂರಿನ ಟೀನ್ ಹಾಲ್ ನಲ್ಲಿ ಸೆಪ್ಟೆಂಬರ್ 3 ಮತ್ತು 4 ರಂದು ಆಯೋಜಿಸಲಾಗಿದೆ. 18 ರಾಜ್ಯಗಳಿಂದ 180 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ 8 ಮಂದಿ ಮಹಿಳಾ ಸ್ಪರ್ಧಿಗಳ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಡಿಯನ್ ಫಿಟ್ನೆಸ್ ಅಂಡ್ ಬಾಡಿ ಬಿಲ್ಯೂಸ್ ಫೆಡರೇಷನ್ ನ ಸಂಘಟನಾ ಕಾರ್ಯದರ್ಶಿ ಪಿ.ಎಸ್.ಬಿ ನಾಯ್ಡು, ಮಹಿಳಾ ಸ್ಪರ್ಧಿಗಳು ತುಳುನಾಡು, ಕರ್ನಾಟಕ, ಚಾರ್ಖಿಡ್, ರಾಜ್ಯಗಳಿಂದ ಪಾಲ್ಗೊಳ್ಳುತ್ತಿದ್ದಾರೆ. ಮುಂಬರುವ ಕ್ರೀಡಾಕೂಟದಲ್ಲಿ ಇನ್ನಷ್ಟು ಮಹಿಳಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದರು. ಸೆಪ್ಟೆಂಬರ್ 3 ರಂದು ಕ್ರೀಡಾಪಟುಗಳ ದೈಹಿಕ ಪರೀಕ್ಷೆ ನಡೆಯಲಿತ್ತು. 4 ರಂದು ಬೆಳಿಗ್ಗೆಯಿಂದ ಸಂಜೆವರೆಗೆ ದೇಹಸಿರಿ ಸ್ಪರ್ಧೆ ನಡೆಯಲಿದೆ. ಈ ಬಾರಿ ಭಾರತೀಯ (ಪುರುಷರು), ಭಾರತೀಯ (ಜ್ಯೂನಿಯರ್), ಭಾರತೀಯ (ಮಹಿಳೆ), ಭಾರತೀಯ (ಬಿಲಿಯೋಮೀಟರ್) ಅಲ್ಲದೆ ಮಿಸ್ಟರ್ ಫಿಟ್ನೆಸ್ ಎರಡು ಭಾಗಗಳಲ್ಲಿಯೂ ಮಿಸ್ಟರ್ ಫಿಟ್ನೆಸ್ ನಡೆಸಲಾಗುತ್ತದೆ. ಈ ಪ್ರಶಸ್ತಿಗಳನ್ನು ಇಂಡಿಯನ್ ಫಿಟ್ನೆಸ್ ಅಂಡ್ ಬಾಡಿ ಬಿಲ್ಯೂಸ್ ಫೆಡರೇಷನ್ ಸಂಸ್ಥೆಯ ಅಧ್ಯಕ್ಷ ಡಾ.ಕೆ. ಗೋವಿಂದರಾಜು ಹಾಗೂ ಶಾಸಕರಾದ ಉದಯ ಗುರುಡಾಚಾರ್, ರವಿ ಸುಬ್ರಮಣ್ಯ

ನೊಂದಾಯಿಸಲಾಗಿದೆ. ನಮ್ಮನ್ನು ಹೊರತುಪಡಿಸಿ ಬೇರೆಯವರು ಈ ಪ್ರಶಸ್ತಿಗಳನ್ನು ಉಪಯೋಗಿಸುವಂತಿಲ್ಲ ಎಂದರು. ನಮ್ಮ ಕ್ರೀಡಾಪಟುಗಳಾದ ರೇಮಂಡ್ ಡಿಸೋಜಾ, ಭಾಸ್ಕರ್ ತೊಕ್ಕೊಟ್ಟು, ಪರಿಶ್ರಮದಿಂದ ವಿಜಯಾದಿ. ಎ.ಎ. ರವಿ ಹಾಗೂ ಈಗ ಪ್ರಸ್ತುತ ಪವನ್ ಶೆಟ್ಟಿ ಮನೋಜ್ ಕುಮಾರ್, ದೀಪಕ್ ಕಾವೇರಪ್ಪ ಹಾಗೂ ಕೃಷ್ಣಮೂರ್ತಿ ಮುಂತಾದವರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂದು ಪಿ.ಎಸ್.ಬಿ ನಾಯ್ಡು ತಿಳಿಸಿದ್ದಾರೆ. ಕ್ರೀಡಾಕೂಟಕ್ಕೆ ಅತಿಥಿಗಳಾಗಿ ಮೈಸೂರಿನ ಮಹಾರಾಜರಾದ ಯದುವೀರ ಕೃಷ್ಣದತ್ತ ಒಡೆಯರ್, ಸಂಸದರಾದ ತೇಜಸ್ವಿ ಸೂರ್ಯ, ಡಾ.ಕೆ.ಸಿ ನಾರಾಯಣರಾಜ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ.ಕೆ. ಗೋವಿಂದರಾಜು ಹಾಗೂ ಶಾಸಕರಾದ ಉದಯ ಗುರುಡಾಚಾರ್, ರವಿ ಸುಬ್ರಮಣ್ಯ

ಈ ಮೂಲಕ ನೋಟೀಸ್ ನೀಡುವುದೇನೆಂದರೆ, ಸುಪ್ರೀಂ ಕೌನ್ಸಿಲ್ ಆಫ್ ಲೇಬರ್ ಸಂಘಟನೆ 37ನೇ ವಾರ್ಷಿಕ ಸಾಮಾನ್ಯ ಸಭೆ(AGM) ಯನ್ನು ವಿಡಿಯೋ ಕಾನ್ಫರೆನ್ಸ್ (VC) ಅಥವಾ ಇತರ ಆಡಿಯೋ ವಿಡಿಯೋ ವಿಧಾನದಿಂದ (OAVM) ನೋಡಬೇಕು. 26ನೇ ಸೆಪ್ಟೆಂಬರ್ 2022 ರಂದು ಮಧ್ಯಾಹ್ನ 2.30 ಗಂಟೆಗೆ ಕಂಪನಿಯ ಕಾರ್ಯದ, 2013 (ಕಾರ್ಯದ) ಅಡಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ಹೊರಡಿಸಿದ ಸುತ್ತೋಲೆ ಸಂಖ್ಯೆ: 2022/2022 ದಿನಾಂಕ: 5ನೇ ಮೇ 2022 ಹಾಗೂ ಸೆಕ್ಯೂರಿಟಿ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಸುತ್ತೋಲೆ ಸಂಖ್ಯೆ: SEBI/HO/CFD/CMD2/CIR/P/2022/62 (ಸಾಮಾಜಿಕವಾಗಿ ಸುತ್ತೋಲೆ ಉಲ್ಲೇಖಿಸಲಾಗಿದೆ) ದಿನಾಂಕ: 13ನೇ ಮೇ 2022 ಅನುಸಾರವಾಗಿ ವಾರ್ಷಿಕ ಸಾಮಾನ್ಯ ಸಭೆಯನ್ನು 25ನೇ ಮೇ 2022 ರಲ್ಲಿ ನಿಗದಿಸಲಾದ ವ್ಯವಹಾರಗಳನ್ನು ನಡೆಸಲು ನಿರ್ಧರಿಸಲಾಗಿದೆ.

2021-22 ರ ಹಣಕಾಸು ವರ್ಷದ ವಾರ್ಷಿಕ ವರದಿಗಳನ್ನು 2 ನೇ ಸೆಪ್ಟೆಂಬರ್ 2022ರಂದು ಹೊರಡಿಸಿ ವಾರ್ಷಿಕ ಕಂಪನಿಯ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ. 2021-22 ರ ಹಣಕಾಸು ವರ್ಷದ ವಾರ್ಷಿಕ ವರದಿಯನ್ನು ಕಂಪನಿಯ ವೆಬ್‌ಸೈಟ್ www.suprajit.com ನಲ್ಲಿ, ಸ್ಟಾಕ್ ಎಕ್ಸ್ಚೇಂಜ್‌ಗಳ ವೆಬ್‌ಸೈಟ್ www.nseindia.com / www.bseindia.com ಮತ್ತು ಸೆಂಟ್ರಲ್ ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ (ಕೆಪಿಎಫ್) ವೆಬ್‌ಸೈಟ್ www.evotingindia.com ನಲ್ಲಿ ಲಭ್ಯವಿದೆ. ಕಂಪನಿಯ ಕಾರ್ಯದ 108 ರ ಅನುಸಾರವಾಗಿ, ಕಂಪನಿಯ (ನಿರ್ವಹಣೆ ಮತ್ತು ಆಡಳಿತ) 2013 ರ ನಿಯಮ 20 ರೊಂದಿಗೆ ಓದಿಕೊಂಡಂತೆ, 2014 ರ ನಿಯಮ, ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಮತ್ತು SEBI 44 ನೇ ನಿಯಮ (ಕ್ಯೂಬಿಎಚ್‌ಡಿ) ಮತ್ತು ಅಂತಿಮಗೊಳಿಸಿದ ಬಿಬಿಎಸ್‌ಡಿ ನಿಯಮಗಳು, 2015 ರ ನಿಯಮಗಳ ಅಡಿಯಲ್ಲಿ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೂಚಿಸಿದಂತೆ ಎಲ್ಲಾ ನಿರ್ಧಾರಗಳಿಗೆ ಕಂಪನಿಯು ತಮ್ಮ ಮತಗಳನ್ನು ಚಲಾಯಿಸಲು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಮೋಟ್ ಇ-ವೋಟಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ರಿಮೋಟ್ ಇ-ವೋಟಿಂಗ್ ನಿರೀಕ್ಷಿಸಿದ ವಿಧಾನವನ್ನು ಎಚ್ಚರಿಕೆಯಿಂದ ನಡೆಸಲಾಗಿದೆ.

ಜೇರುದಾರರು ಈ ಕೆಳಗಿನವುಗಳನ್ನು ಗಮನಿಸಬೇಕು: ಎ) ನಿಮ್ಮ ಕಂಪನಿಯ ರಿಮೋಟ್ ಇ-ವೋಟಿಂಗ್ ಸೌಲಭ್ಯವನ್ನು ಎಚ್ಚರಿಕೆಯಿಂದ ಚರ್ಚಿಸಬೇಕಾದ ವ್ಯವಹಾರಗಳ ಸಂಬಂಧಿಸಿದ ಅನುಮೋದನೆ ಒದಗಿಸಿ. ಕಂಪನಿಯ ಸೆಕ್ಯೂರಿಟಿ ಡಿವಿಡೆಂಡ್ ಸೇವೆಗಳು (ಭಾರತ) ನಿಯಮಿತ ("ಸಿಡಿಎಸ್‌ಎಲ್") ಇತರರನ್ನು ರಿಮೋಟ್ ಇ-ವೋಟಿಂಗ್ ಸೌಲಭ್ಯಗಳ ಅನುಕೂಲತೆಗಳನ್ನು ನಿರೀಕ್ಷಿಸುವುದನ್ನು ನಮಗೆ ಮಾಹಿತಿ ನೀಡಿ. ಬಿ) ಮತದಾರರ ಹಕ್ಕುಗಳ 19ನೇ ಸೆಪ್ಟೆಂಬರ್ 2022ರೊಳಗೆ ಸದಸ್ಯರು ಹೊಂದಿರುವ ಇತ್ಯಂತ ಹೆಚ್ಚಿನ ಅನುಮೋದನೆಗಳನ್ನು ("ಕೆಪಿ-ಆರ್ ಡಿಎಂಎ") ರಿಮೋಟ್ ಇ-ವೋಟಿಂಗ್ ಸೌಲಭ್ಯವನ್ನು ಗುರುತಿಸಿ. 22ನೇ ಸೆಪ್ಟೆಂಬರ್ 2022 ರ ಬೆಳಿಗ್ಗೆ 9.00 ಗಂಟೆಗೆ ಆರಂಭಗೊಳ್ಳುತ್ತದೆ. ಮತ್ತು ಭಾನುವಾರ 25 ನೇ ಸೆಪ್ಟೆಂಬರ್ 2022 ರಂದು ಸಂಜೆ 5.00 ಗಂಟೆಗೆ ಮುಕ್ತಾಯವಾಗುತ್ತದೆ. ಈ ಅಧ್ಯಯನಕ್ಕೆ ಕೆಪಿ-ಆರ್ ಡಿಎಂಎ ಕಡತಕ್ಕೆ ಭೌತಿಕ ಅಥವಾ ಡಿ-ಮಾಟಿಂಗ್‌ನಲ್ಲಿ ರೂಪದಲ್ಲಿ ಹೇರಲಾಗುವುದು. ಹೊಂದಿರುವ ಸದಸ್ಯರು ತಮ್ಮ ಮತಗಳನ್ನು ವಿದ್ಯಮಾನವಾಗಿ ಚಲಾಯಿಸಬಹುದು. ರಿಮೋಟ್ ಇ-ಮತದಾರರನ್ನು ವಿಸ್ತರಿಸಿ ಮತದಾರರನ್ನು ನಿಶ್ಚಯಿಸಲಾಗುತ್ತದೆ. ಡಿ) VC/OAVM ಸೌಲಭ್ಯದ ಮೂಲಕ ಎಚ್ಚರಿಕೆಯಿಂದ ವಾರ್ಷಿಕ ವರದಿಯನ್ನು ರಿಮೋಟ್ ಇ-ಮತದಾರರ ಮೂಲಕ ನಿರ್ಧಾರಗಳಲ್ಲಿ ಮತ ಚಲಾಯಿಸದ ಮತ್ತು ಹಾಗೆ ಮಾಡುವುದರಿಂದ ನಿರ್ಧರಿಸಿದ ಜೇರುದಾರರು, ಎಚ್ಚರಿಕೆಯ ರಿಮೋಟ್ ಇ-ಮತದಾರರ ವ್ಯವಸ್ಥೆಯ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಇ) ವಾರ್ಷಿಕ ಸಾಮಾನ್ಯ ಸಭೆಗೆ ಮುಂಚಿತವಾಗಿ ರಿಮೋಟ್ ಇ-ಮತದಾರರ ಮೂಲಕ ಮತ ಚಲಾಯಿಸಿದ ಜೇರುದಾರರು ಎಚ್ಚರಿಕೆಯಲ್ಲಿ ನಿಮ್ಮ/ನಿಮ್ಮವರ ಮೂಲಕ ವಾರ್ಷಿಕವಾಗಿಯೂ / ಭಾಗವಹಿಸಬಹುದು ಆದರೆ ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ಎಫ್) ಭೌತಿಕ ಹಾಗೂ ಆನ್‌ಲೈನ್ ಕ್ರಮದಲ್ಲಿ ಮತ್ತು ತಮ್ಮ ಇ-ಮೇಲ್ ವಿಳಾಸಗಳನ್ನು, ನೋಂದಾಯಿಸಿದ ಜೇರುದಾರರು ನಿರ್ಧರಿಸಿದ ಸದಸ್ಯರಿಗೆ ರಿಮೋಟ್ ಇ-ವೋಟಿಂಗ್ ನಡೆಸುವ ವಿಧಾನವನ್ನು ಮೂಲಕ ವರದಿಯಲ್ಲಿ ತಿಳಿಸಲಾಗಿದೆ. ಜಿ) ಆರ್‌ಟಿಎ/ಡಿವಿಡೆಂಡ್‌ನಲ್ಲಿ ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸಿದ ಜೇರುದಾರರು ಇಮೇಲ್ ಐಡಿ ನೋಂದಣಿಗಾಗಿ ಮತ್ತು ರಿಮೋಟ್ ಇ-ಮತದಾರರಾಗಿ ಲಾಗಿನ್ ವಿವರಗಳನ್ನು ಪಡೆಯಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಬಹುದು. ವಿವರಗಳನ್ನು ಅಥವಾ ಲೇವಿಗಳನ್ನು ಭಾಗವಹಿಸುವವರಿಗೆ ("DPS") ಸಲ್ಲಿಸಬಹುದು.

ಗ್ಲಿಟೆಕ್ ಗ್ರಾನ್ಯುಟ್ ಅಮಿಟೆಡ್
CIN: L14102KA1990PL023497
ಸೇವಾಧಾರಕರ ಹೆಸರು: ಗ್ಲಿಟೆಕ್ ಪ್ರೈವೇಟ್ ಲಿಮಿಟೆಡ್
ಬೆಂಗಳೂರು-562 114. ದೂರವಾರ್ತೆ: (080) 27971565/566, ಫ್ಯಾಕ್ಸ್: (080) 27971567
www.glittek.com, E-mail: info@glittek.com

CHANGE OF NAME
I, Shaik Sadiq, S/o. Shaik Babu, aged about 29 years, Residing at No. 351, 2nd Main Road, BashaSahabColony, M.S. Palya, Bangalore- 560097, do hereby state that in my Aadhar No. 76684648072 my name is mentioned as Shaik Sadiq and my father's name is wrongly mentioned as Shaik Babu. But my driving licence my name is Shaik Sadiq and my father's name is Shaik Babu. Wherefore, Notary G.R. Ravi Chandra Reddy on 16-08-2022 at Bangalore.

ಸಾಯಿ ಮಿತ್ರ ಸೌವಾರ್ಡ್ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್
ವಿಳಾಸ ನಂ. 217, 18ನೇ ಮಹಡಿ, 4ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018.
ಇದರ 2021-22ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯ ಅಧ್ಯಕ್ಷರ ಪತ್ರಕ್ಕೆ
ಈ ಪತ್ರಕ್ಕೆ ಪ್ರತಿಭಟನೆ ಮೂಲಕ ನಮ್ಮ ಸೌವಾರ್ಡ್ ಸಹಕಾರಿಯ ಎಲ್ಲಾ ಸದಸ್ಯರುಗಳ ಗಮನಕ್ಕೆ ತರಬಯಸುವುದೇನೆಂದರೆ, ಮಿಲ್ಲುಡ ಸೌವಾರ್ಡ್ ಸಹಕಾರಿಯು 2021-22ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ದಿನಾಂಕ: 18/09/2022 ರ ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಸಹಕಾರಿಯ ಅನುಮೋದನೆ ಅಡಿಯಲ್ಲಿ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶರ್ಮ, ರವರ ಅಧ್ಯಕ್ಷತೆಯಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧವಾಗಿ ಈಗಾಗಲೇ ಸದಸ್ಯರಿಗೆ ಸಭೆಯ ತಿಳುವಳಿಕೆ ಪತ್ರ ಮತ್ತು 2021-22ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಹಾಗೂ ಪರಿಶೋಧಿತ ಅಧಿಕಾರಿ ತೆರಿಗೆಗಳನ್ನು ಅಂತಿಮ ಮೂಲಕ ಕಳುಹಿಸಿಕೊಡಲಾಗಿದೆ. ಒಂದು ವೇಳೆ ತಿಳುವಳಿಕೆ ಪತ್ರ ಮತ್ತು ಲೆಕ್ಕಪರಿಶೋಧನಾ ವರದಿ ತಲುಪದಿದ್ದರೆ ಈ ಪತ್ರವನ್ನು ಸಭೆಯಲ್ಲಿ ಪ್ರಕಟಿಸಿ ಅಥವಾ ಪರಿಶೋಧನಾ ವರದಿ ತಲುಪದವರೆಗೆ ಸಕಾಲಕ್ಕೆ ಅಗತ್ಯವು ಸಭೆಯಲ್ಲಿ ಭಾಗವಹಿಸಬೇಕಾಗಿ ಎಚ್ಚರಿಕೆಯನ್ನು ವಹಿಸಿ ನಮಗಾಗಿ ಸಂಪರ್ಕಿಸುವುದರ ಮೂಲಕ ಸಂಖ್ಯೆ: 97643-88816
ದಿನಾಂಕ: 03/09/2022
ಸ್ಥಳ: ಬೆಂಗಳೂರು
ಸಾಯಿ ಮಿತ್ರ ಸೌವಾರ್ಡ್ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್

ದಯವಿಟ್ಟು ಅಗತ್ಯ ವಿವರಗಳಾದ ಫೋನಿನಂ ಸಂಖ್ಯೆ, ಜೇರುದಾರರ ಹೆಸರು, ಜೇರು ಪ್ರಮಾಣ ಪತ್ರದ ಸ್ಟಾನ್ ನಂ. ಮಾಡಿದ ನಕಲು (ಮುಖಾಂತರ ಮತ್ತು ಬಿಂಗೋ), ವಾರ್ಷಿಕ ವರದಿಯನ್ನು ದೃಢೀಕರಿಸಿದ ನಕಲು, ಆಧಾರ್ (ಆಧಾರ್ ಕಾರ್ಡ್‌ನ ಸ್ವಯಂ ದೃಢೀಕರಿಸಿದ ನಕಲು), ಕಂಪನಿ (investors@suprajit.com) / RTA (irg@integrated.com)
ದಯವಿಟ್ಟು ಡಿವಿಡೆಂಡ್ ಮಾತಿ ವಿವರಗಳನ್ನು ಒದಗಿಸಿ (ಸಿಡಿಎಸ್‌ಎಲ್-16 ಅಂತಿಮ ಫಲಾನುಭವಿ ವಿಳಾಸ/ಎನ್‌ಎಫ್‌ಡಿಎಲ್-16 ಸಂಖ್ಯೆಯ ಡಿವಿಡೆಂಡ್ ಸಿಎಂಎಲ್‌ಎಡಿ), ಹೆಸರು, ಕ್ರಿ.ನಂ. ಮಾನ್ಯ ಅಥವಾ ವಿಕಿಲೆಕ್ಟ್ ಮಾತಿ ಹೇಳಿಕೆಯ ಪ್ರತಿ, ವಾರ್ಷಿಕ ವರದಿಯನ್ನು ದೃಢೀಕರಿಸಿದ ನಕಲು, ಆಧಾರ್ (ಆಧಾರ್ ಕಾರ್ಡ್‌ನ ಸ್ವಯಂ ದೃಢೀಕರಿಸಿದ ನಕಲು), ಕಂಪನಿ (investors@suprajit.com) / RTA (irg@integrated.com)

ನಾನಾದರೂ ವಿಚಾರಣೆಗಳಿದ್ದಲ್ಲಿ ಸದಸ್ಯರು ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆ(ಎಫ್‌ಎಕ್ಸ್‌ಎನ್) ಗಳನ್ನು ನೋಡಬಹುದು. ಹಾಗೂ ಇ-ಮತದಾರರ ಕ್ರಿ.ನಂ.ವನ್ನು ಸದಸ್ಯರು www.evotingindia.com ಡೌನ್‌ಲೋಡ್ ವಿಭಾಗದಲ್ಲಿ ಲಭ್ಯವಿದೆ. ಅಥವಾ helpdesk.evoting@cdsindia.com ಗೆ ಇ-ಮೇಲ್ ಮಾಡಿ
ಮನುಷ್ಯರ ಮುಖ್ಯವಾಗಿ, ಕಂಪನಿಯ ಸದಸ್ಯರ ರಾಜೀನಾಮೆ ಮತ್ತು ಜೇರು ವರ್ಗಾವಣೆಯ ಮನುಷ್ಯರನ್ನು 20ನೇ ಸೆಪ್ಟೆಂಬರ್ 2022 ರಿಂದ 26ನೇ ಸೆಪ್ಟೆಂಬರ್ 2022 ರ ತನಕ (ಎರಡು ದಿನಗಳ ಸೇರಿ) ಮುಕ್ತಗೊಳಿಸುವುದು. ಕಂಪನಿಯ ಕಾರ್ಯದ ಕುರಿತು 91 ಮತ್ತು ಕಂಪನಿಯ (ನಿರ್ವಹಣೆ ಮತ್ತು ಆಡಳಿತ) ತಿದ್ದುಪಡಿ ನಿಯಮಗಳು 2015 ಅನುಸಾರವಾಗಿ ಈ ಮೂಲಕ ಸೂಚನೆ ನೀಡಲಾಗಿದೆ.
ಮಂಡಳಿಯ ಆಡಳಿತದ ಮೇಲೆ ಸುಪ್ರೀಂ ಇಂಜಿನಿಯರಿಂಗ್ ಲಿಮಿಟೆಡ್‌ನ ಪರವಾಗಿ ಮೇಲ್ವಿಚಾರಣೆ ಕೆಪಿಎಫ್ ಸಂಘಟನೆ

BEFORE THE III ADDL. BANGALORE URBAN DISTRICT CONSUMER DISPUTES REDRESSAL FORUM AT BANGALORE
Execution case no: 98/2018
Next hearing date: 22-9-2022
Between: Mr. Srikanth Rao Petitioner
And: M/s. K.B.N. Associates & others Respondent's
Advocate B. P. Bhat
1) Mr. Chandru @ N. Senthilkumar, Aged about 37 years, S/O Sri. Nagaraj, R/at No: 5, Anjaneya Temple Street, J. C. Nagar, Munireddy Palya, Bangalore-560006 Through Power of Attorney Holder
2) M/S K.B.N. Associates, No. 189, Pavithra Paradise D-1, 1st floor, 6th Main 6th cross, Kaggadasapura, C. V. Raman Nagar, Bangalore-560093
3) Mr. D. Kumar, Aged about 46 years, S/o. late Sri. E. V. DoraiswamyNaidu, No.189, Pavithra Paradise D-1, 1st floor, 6th Main 6th cross, Kaggadasapura, C. V. Raman Nagar, Bangalore-560093
4) Mr. D. Krishna, Aged about 41 years, S/o. Late E. V. Doraiswamy Naidu, No.189, Pavithra Paradise D-1, 1st floor, 6th Main, 6th cross, Kaggadasapura, C.V.RamanNagar, Bangalore- 560093.
That you are the Opposite parties/ Respondents in the above case. The case is posted for your presence and hear in the matter. Hence you are hereby called upon to be present in person or through Advocate on the next hearing date. In case of your absence in the next date of hearing, you will be placed exparte and the case will be heard in your absence.
Given on this 17th Day of August 2022.
Sd/- Assistant Registrar-Cum Assistant Administrative Officer, Bengaluru Urban 3rd Addl. District, Consumer Disputes Redressal Commission, 1st Floor, BMTCC 'B' Block, TTMC Building, K.H. Road, Shanthinagar, Bengaluru- 560027. Advocate for Petitioner Sd/- B.P. Bhat

BEFORE THE III ADDL. BANGALORE URBAN DISTRICT CONSUMER DISPUTES REDRESSAL FORUM AT BANGALORE
Execution case no: 99/2018
Next hearing date 22-9-2022
Between: Mr. Prashanth Rao K Petitioner
And: M/S.K.B.N.Associates &others Respondent's
NOTICE
Advocate B. P. Bhat
To: Respondents
1)Mr. Chandru @ N. Senthilkumar, Aged about 37 years, S/o. Sri. Nagaraj, R/at No: 5, Anjaneya Temple Street, J. C. Nagar, Munireddy Palya, Bangalore-560006 Through Power of Attorney Holder
2) M/S K.B.N. Associates, No. 189, Pavithra Paradise D-1, 1st floor, 6th Main, 6th cross, Kaggadasapura, C. V. Raman Nagar, Bangalore-560093
3)Mr. D. Kumar, Aged about 46 years, S/o. late Sri. E. V. DoraiswamyNaidu, No.189,Pavithra Paradise D-1, 1st floor, 6th Main 6th cross, Kaggadasapura, C. V. Raman Nagar, Bangalore-560093
4)Mr. D. Krishna, Aged about 41 years, S/o. Late E. V DoraiswamyNaidu, No.189, Pavithra Paradise D-1, 1st floor, 6th Main 6th cross, Kaggadasapura, C.V.RamanNagar, Bangalore- 560093.
That you are the Opposite parties/ Respondents in the above case. The case is posted for your presence and hear in the matter. Hence you are hereby called upon to be present in person or through Advocate on the next hearing date. In case of your absence in the next date of hearing, you will be placed exparte and the case will be heard in your absence.
Given on this 17th Day of August 2022.
Sd/- Assistant Registrar-Cum Assistant Administrative Officer, Bengaluru Urban 3rd Addl. District, Consumer Disputes Redressal Commission, 1st Floor, BMTCC 'B' Block, TTMC Building, K.H. Road, Shanthinagar, Bengaluru- 560027. Advocate for Petitioner Sd/- B.P. Bhat

BEFORE THE III ADDL. BANGALORE URBAN DISTRICT CONSUMER DISPUTES REDRESSAL FORUM AT BANGALORE
Execution case no: 100/2018
Next hearing date 29. 9.2022
Between: Mr. Raghunath Rao & another Petitioner's
And: M/S.K.B.N.Associates &others Respondent's
NOTICE
Advocate B. P. Bhat
To: Respondents
1)Mr. Chandru @ N. Senthilkumar, Aged about 37 years, S/o. Sri. Nagaraj, R/at No: 5, Anjaneya Temple Street, J. C. Nagar, Munireddy Palya, Bangalore-560006 Through Power of Attorney Holder
2) M/S K.B.N. Associates, No. 189, Pavithra Paradise D-1, 1st floor, 6th Main 6th cross, Kaggadasapura, C. V. Raman Nagar, Bangalore-560093
3)Mr. D. Kumar, Aged about 46 years, S/o. late Sri. E. V. DoraiswamyNaidu, No.189,Pavithra Paradise D-1, 1st floor, 6th Main, 6th cross, Kaggadasapura, C. V. Raman Nagar, Bangalore-560093
4)Mr. D. Krishna, Aged about 41 years, S/o. Late E. V Doraiswamy Naidu, No.189, Pavithra Paradise D-1, 1st floor, 6th Main 6th cross, Kaggadasapura, C.V.RamanNagar, Bangalore- 560093.
That you are the Opposite parties/ Respondents in the above case. The case is posted for your presence and hear in the matter. Hence you are hereby called upon to be present in person or through Advocate on the next hearing date. In case of your absence in the next date of hearing, you will be placed exparte and the case will be heard in your absence.
Given on this 17th Day of August 2022.
Sd/- Assistant Registrar-Cum Assistant Administrative Officer, Bengaluru Urban 3rd Addl. District, Consumer Disputes Redressal Commission, 1st Floor, BMTCC 'B' Block, TTMC Building, K.H. Road, Shanthinagar, Bengaluru- 560027. Advocate for Petitioner Sd/- B.P. Bhat

BEFORE THE III ADDL. BANGALORE URBAN DISTRICT CONSUMER DISPUTES REDRESSAL FORUM AT BANGALORE
Execution case no: 101/2018
Next hearing date 22.9-2022
Between: Mr. B.C.Fernandes & another Petitioner's
And: M/S.K.B.N.Associates &others Respondent's
NOTICE
Advocate B. P. Bhat
To: Respondents
1) Mr. Chandru @ N. Senthilkumar, Aged about 37 years, S/o. Sri. Nagaraj, R/at No: 5, Anjaneya Temple Street, J. C. Nagar, Munireddy Palya, Bangalore-560006 Through Power of Attorney Holder
2) M/S K.B.N. Associates, No. 189, Pavithra Paradise D-1, 1st floor, 6th Main 6th cross, Kaggadasapura, C. V. Raman Nagar, Bangalore-560093
3)Mr. D. Kumar, Aged about 46 years, S/o. late Sri. E. V. DoraiswamyNaidu, No.189,Pavithra Paradise D-1, 1st floor, 6th Main, 6th cross, Kaggadasapura, C. V. Raman Nagar, Bangalore-560093
4)Mr. D. Krishna, Aged about 41 years, S/o. Late E. V Doraiswamy Naidu, No.189, Pavithra Paradise D-1, 1st floor, 6th Main 6th cross, Kaggadasapura, C.V.RamanNagar, Bangalore- 560093.
That you are the Opposite parties/ Respondents in the above case. The case is posted for your presence and hear in the matter. Hence you are hereby called upon to be present in person or through Advocate on the next hearing date. In case of your absence in the next date of hearing, you will be placed exparte and the case will be heard in your absence.
Given on this 17th Day of August 2022.
Sd/- Assistant Registrar-Cum Assistant Administrative Officer, Bengaluru Urban 3rd Addl. District, Consumer Disputes Redressal Commission 1st Floor, BMTCC 'B' Block, TTMC Building, K.H. Road, Shanthinagar, Bengaluru- 560027. Advocate for Petitioner Sd/- B.P. Bhat

BEFORE THE III ADDL. BANGALORE URBAN DISTRICT CONSUMER DISPUTES REDRESSAL FORUM AT BANGALORE
Execution case no: 103/2018
Next hearing date 22-9-2022
Between: Mr. Debajyothidas & Another Petitioner's
And: M/s.K.B.N.Associates &others Respondent's
NOTICE
Advocate B. P. Bhat
To: Respondents
1) Mr. Chandru @ N. Senthilkumar, Aged about 37 years, S/o. Sri. Nagaraj, R/at No: 5, Anjaneya Temple Street, J. C. Nagar, Munireddy Palya, Bangalore-560006 Through Power of Attorney Holder
2) M/S K.B.N. Associates, No. 189, Pavithra Paradise D-1, 1st floor, 6th Main 6th cross, Kaggadasapura, C. V. Raman Nagar, Bangalore-560093
3)Mr. D. Kumar, Aged about 46 years, S/o. late Sri. E. V. DoraiswamyNaidu, No.189,Pavithra Paradise D-1, 1st floor, 6th Main, 6th cross, Kaggadasapura, C. V. Raman Nagar, Bangalore-560093
4)Mr. D. Krishna, Aged about 41 years, S/o. Late E. V Doraiswamy Naidu, No.189, Pavithra Paradise D-1, 1st floor, 6th Main 6th cross, Kaggadasapura, C.V.RamanNagar, Bangalore- 560093.
That you are the Opposite parties/ Respondents in the above case. The case is posted for your presence and hear in the matter. Hence you are hereby called upon to be present in person or through Advocate on the next hearing date. In case of your absence in the next date of hearing, you will be placed exparte and the case will be heard in your absence.
Given on this 17th Day of August 2022.
Sd/- Assistant Registrar-Cum Assistant Administrative Officer, Bengaluru Urban 3rd Addl. District, Consumer Disputes Redressal Commission 1st Floor, BMTCC 'B' Block, TTMC Building, K.H. Road, Shanthinagar, Bengaluru- 560027. Advocate for Petitioner Sd/- B.P. Bhat

BEFORE THE III ADDL. BANGALORE URBAN DISTRICT CONSUMER DISPUTES REDRESSAL FORUM AT BANGALORE
Execution case no:104/2018
Next hearing date: 22-9-2022
Between: Mr. Suraj Kumar & Another Petitioner's
And: M/S.K.B.N.Associates &others Respondent's
NOTICE
Advocate B. P. Bhat
To: Respondents
1)Mr. Chandru @ N. Senthilkumar, Aged about 37 years, S/o. Sri. Nagaraj, R/at No: 5, Anjaneya Temple Street, J. C. Nagar, Munireddy Palya, Bangalore-560006 Through Power of Attorney Holder
2) M/S K.B.N. Associates, No. 189, Pavithra Paradise D-1, 1st floor, 6th Main 6th cross, Kaggadasapura, C. V. Raman Nagar, Bangalore-560093
3)Mr. D. Kumar, Aged about 46 years, S/o. late Sri. E. V. DoraiswamyNaidu, No.189,Pavithra Paradise D-1, 1st floor, 6th Main, 6th cross, Kaggadasapura, C. V. Raman Nagar, Bangalore-560093
4)Mr. D. Krishna, Aged about 41 years, S/o. Late E. V Doraiswamy Naidu, No.189, Pavithra Paradise D-1, 1st floor, 6th Main 6th cross, Kaggadasapura, C.V.RamanNagar, Bangalore- 560093.
That you are the Opposite parties/ Respondents in the above case. The case is posted for your presence and hear in the matter. Hence you are hereby called upon to be present in person or through Advocate on the next hearing date. In case of your absence in the next date of hearing, you will be placed exparte and the case will be heard in your absence.
Given on this 17th day of August 2022.
Sd/- Assistant Registrar-Cum Assistant Administrative Officer, Bengaluru Urban 3rd Addl. District, Consumer Disputes Redressal Commission 1st Floor, BMTCC 'B' Block, TTMC Building, K.H. Road, Shanthinagar, Bengaluru- 560027. Advocate for Petitioner Sd/- B.P. Bhat